

ನರಪತಿಯಲ್ಲರುವಾಗಲೂ,

ಅನಂದವಾಗಿರುವ ಕುರಿತು

(ಫಿಳಿಪ್ಪಿಯವರಿಗೆ 1:3-11)

ರೋಮಾತ್ಯರದಲ್ಲಿ ಹೊಲನು ಬೇಡಿಗಳಿಂದ ಬಂಧಿಸಲ್ಪಟ್ಟಿದ್ದನು (1:13; 4:22; ಎಂಬೇನ 6:20 ನೇರಿಲಿ). ಅವನು ವ್ಯಾಖ್ಯಾನದಿಂದಲೂ, ದೂರನ್ನು ನಿಳಿತ್ತುಲೂ ನಮಯವನ್ನು ತಕ್ಷಿಯ ಬಹುದಿತ್ತು. ಅದರ ಬದಲಾಗಿ, ಅವನು ಸಂತೋಷಪಟ್ಟಿ ಇತರರನ್ನು ಶೈಲೀತ್ವಾಹಿಸಿದನು: “ಯಾವಾಗಲೂ ತತ್ವನಲ್ಲಿ ಸಂತೋಷಿಸಿಲಿ: ಸಂತೋಷಪಡಿಲ ಎಂದು ತಿಜಿಸಿದನು” (4:4). ನಾನೂ ಮತ್ತು ನಿಂತುಗಳು ಯೈಕೀಕರಾದ ಬಂಧನದಲ್ಲಿ ಇಲ್ಲದೆ ಇರಬಹುದು, ಆದರೆ ಬಿಧಿಭಿಧ ವಾದ ಅಳತೆಯ “ನರಪತಿಗಳಿಂದ” ನಾವುಗಳು ತಟ್ಟಲ್ಪಟ್ಟಿದ್ದೇವೆ:

- ಅರೋಗ್ಯವನ್ನು ತಕ್ಷಿಯಿಂಡಿರಿಸಿದ್ದು.
- ಸುಖವಿಲ್ಲದ ದಾಂತಯ್ಯ ಜಿವನ ಹಾಗೂ ನಮ್ಮ ಮನಸ್ಸನ್ನು ಮುಲಿದ ಮತ್ತು ತುಲಿತ ನಮಸ್ಯ ಇರಬಹುದು.
- ತುಲಿನದ ತುಲಿತಾದ ಬೇಸರಿರಿಬಹುದು.
- ಪ್ರಧಾರಾದ ತಾಯಿ ತಂದೆಗಳ ನಮಸ್ಯಗಳಿರಬಹುದು.¹

ಬೇಡಿಗಳಿಲ್ಲೂ, ಅರ್ಥಾತ್ತಲನು ಹೇಗೆ ಅನಂದವಾಗಿರಲು ನಾಧ್ಯವಿದೆ? ನಮ್ಮ ನಮಸ್ಯಗಳ ನಡುವೆ ನಾವು ಸಂತೋಷಿಸಬಹುದೇ? ಫಿಳಿಪ್ಪಿ 1:3-11ರ, ವಾಕ್ಯಪು ಈ ತಾತ್ತವಿಕನ್ನು ನಮಗೆ ನಿಳಿತ್ತುದೆ.

ಹತ್ತಿಂದಿಗಳನ್ನು ನೆನಪು ಮಾಡಿ ಈವರಿಗೆ ಕೃತಜ್ಞತೆ ಹೇಳಿರಿ² (1:3-5)

ನಂತರ

ಅವನು ಬೇಡಿಗಳಿಲ್ಲದ್ದು, ಸಂತೋಷಪಡಲು ಮೊದಲ ಕಾರಣವೇನಿಂದರೆ, ಅವನು ತನ್ನ ಹಿಂದಿನ ಜಿವನವನ್ನು ನೋಡಿದಾಗ, ಅದಕ್ಕಾಗಿ ದೇವರಿಗೆ ಕೃತಜ್ಞತೆನಲ್ಲಿಸಿದನು. ಅವನ ಪೂರ್ವಕಾಲದ ವ್ಯಾತಾರದ ನಲಿಯಾಗಿದ್ದರೆ, ಫಿಳಿಪ್ಪಿ ನಭೀಯ ನಂಗಡ ಹತ್ತು ವರ್ಷಗಳ ಕಾಲದ ನಂಬಂಥದಿಲ್ಲದ್ದನು. ಅದರ ಅಮೂಲ್ಯವಾದ ನೆನಪುಗಳು ಮಾತ್ರ ಅವನಿಲ್ಲದ್ದರು. ವಜನ 3ರಳ್ಳಿ ಅವನು, “ನಾನು ನಿಮ್ಮನ್ನು ನೆನಸಿ ಹೊಳ್ಳುವಾಗೆಲ್ಲಾ, ದೇವರಿಗೆ ಕೃತಜ್ಞನಾಗಿರುತ್ತೇನೆ” ಎಂದು ಹೇಳಿದನು (ಒತ್ತಿ ಹೇಳಿದ್ದು ನಿನ್ನದು). ವಜನ 4ರಳ್ಳಿ “ನಾನು ನಿಮಗೋಣತ್ವದ ದೇವರನ್ನು ಬೇಡಿಕೊಳ್ಳುವ ಎಲ್ಲಾ ನಮಯಗಳಿಲ್ಲಯಿಲೂ ನಂತೋಷದಿಂದಲೇ ಬೇಡುವವನಾಗಿದ್ದೇನೆ.”³ “ಎಲ್ಲಾ” ಎಂದು ಎರಡು ನಾಲ್ಕು ಉಪಯೋಗಿಸಲ್ಪಟ್ಟ ಹದವು ಈ ವಜನವನ್ನು ಜಕಿತಗೊಳಿಸುತ್ತದೆ! ಅದು ನಮ್ಮನ್ನು ನಾವು ಹಲಿಂದಿನುವಂತೆಯಾ ಮಾಡುತ್ತದೆ. ನಾವು ನಂಬ್ಯರಾಗಿರುವ ನಭೀಯ ತುಲಿತಾಗಿ ಏನಾಗಿದೆ? ನಮ್ಮ ತುಲಿತಾಗಿ

ಅವರು, “ಸಿಮ್ಮೆ ಬಗ್ಗೆ ಯೋಜಿಸುವಾಗ, ಕೇವಲ ನೆನಪುಗಳು ಮಾತ್ರ ಉಜ್ಜಿದೆ ಎಂದು ಹೇಳ ಬಹುದೇ?” ನಮ್ಮ ವೈಯಕ್ತಿಕದ ಬಗ್ಗೆ ಏನು? “ಸಿಮ್ಮೆನ್ನು ನೆನಪಿಸುವಾಗ, ದೇವರಿಗೆ ಸ್ನೇಹಿತ ಮಾಡುತ್ತೇನೆ ಎಂದು ತುಸಂಗಿರಿಗಳ ಹೇಳಬಹುದೆ?”

ಫಿಳಿಪ್ಪಿ ಸಭೆಯಂದ, ಹೊಲಸಿಗೆ ಒಳ್ಳೆಯದು ಲಭಿಸಿದ್ದಿಲಂದ ಈ ಕಾರ್ಯವಾಯಿತು ಎಂಬ ಅರ್ಥವಲ್ಲ, ಅಥವಾ ಆ ಸಭೆಯ ಪರಿಪೂರ್ವವಾಗಿತ್ತು ಎಂಬುದಾಗಿಯೂ ಇರುವದಿಲ್ಲ? ಅಪ್ರೋನ್ತಲನು ತಿಳಿಸಿ, “ಫಿಳಿಪ್ಪಿಯಲ್ಲ ಅವಸಿಗೆ ಹಿಂಸೆಯೂ ಅವಮಾನವು ಉಂಟಾಯಿತು” (1 ಥೆನಲೇನಿಕ 2:2; ಅಪ್ರೋನ್ತಲರಕ್ಕೃತ್ಯಗಳು 16:16-24, 35-40). ಮತ್ತು ಫಿಳಿಪ್ಪಿ ಸಭೆಯಲ್ಲ ನಮಸ್ಕರಣ ತುಂಜಿದ್ದವು (4:2 ನೋಡಿ).⁴ ಅವನ ನೆನಪುಗಳು ಒಳ್ಳೆಯದಾಗಿದ್ದವು ಎಂಬುದರ ಅರ್ಥವೇನು?

ಫಿಳಿಪ್ಪಿಯಲ್ಲ ಜಿರುಗಿದ ಅಹಿತಕರವಾದ ಘಟನೆಗಳನ್ನು ನೆನಪುಮಾಡಿ, ಬಹುಶಃ ಅವಲಂದ ಉಂಟಾದ ಒಳ್ಳೆಯ ಕಾರ್ಯಗಳನ್ನು ಅವನು ನೇರಡಿರಬಹುದು (ರೋಮಾಪುರ 8:28). ಅವನು ನಿರಪರಾಧಿಯಾಗಿ ಸರೆಮನೆ ನೇರಿದ್ದರೂ, ಅದರ ಪರಿಣಾಮವಾಗಿ ಸರೆಯ ಯಜಮಾನನ ಮತ್ತು ಅವನ ಶುಂಬಂಬದ ಹಲವರ್ತನೆ ಉಂಟಾಗಿತು (ಅಪ್ರೋನ್ತಲರಕ್ಕೃತ್ಯಗಳು 16:16-34). ಅವನು ಇತರ ಸ್ಥಳಗಳಿಗೆ ನುವಾರೆಯನ್ನು ನಾರುವ ಕಾರಣದಿಂದ, ಆ ಘಟಣದಿಂದ ಹೊರಡಿಸಲಿಲ್ಲವು (ಅಪ್ರೋನ್ತಲರಕ್ಕೃತ್ಯಗಳು 16:39, 40; 17:1 ನೋಡಿಲಿ).

ಫಿಳಿಪ್ಪಿಯ ಕ್ಷೇತ್ರ ಸುಂದರವಾದ ನೆನಪು ಹೊಲನ ದೃಷ್ಟಿಯಾಗಿತ್ತು, ಅವರ ಕುಲತಾಗಿ “ಹೂಮುಲ್ವಾದ ನೆನಪು” ಅವನಿಂತು (4:8ನ್ನು ನೋಡಿಲಿ). ಅವರು “ನುವಾರೆ ತಜಾರದಲ್ಲ ಸಹಾಯಸಿದ್ದಿಲಂದ ದೇವರನ್ನು ವಂದಿಸಿದನು” (1:5).⁵ *Koinonia* ಎಂಬ ರೀತ್ಯಾ ಪದದಿಂದ “ನಹಕಾಲಿಗಳು” ಎಂಬ ಪದವು ತಜುವಂತಹ ಗೌಂಡಿದೆ. ಇದು ಹೊಲಸಿಗೆ ಹಾಮುಲ್ವಾದ ಪದವಾಗಿತ್ತು. ಈ ಜಿಕ್ಕ ಪ್ರತಿಕೆಯಲ್ಲ ಬದು ನಾಲ ಬಿಧಿಧವಾಗಿ ತ್ರಿಖಂಗೀಂಡಿದೆ: 1:5ರಲ್ಲ, “ನಹಕಾರ” ಎಂದು ತಜುವಂತಹಂತಾಂಡ 1:7ರಲ್ಲ, “ಹಾಲುಗಾರ ರೆಂದು” 2:1ರಲ್ಲ “ಅನೆನ್ಯೋನ್ಯತೆ” ಎಂದು 3:10, ಹಾಗೂ 4:15ರಲ್ಲ “ಹಂಜಿಕೊಂಡವರು” ಎಂಬುದಾಗಿ ತಿಳಿಸಲಾಗಿದೆ. ಇದರ ಶ್ರಿಯಾಪದ ಮೂಲಭೇದ “ನಾಮಾನ್ಯವಾಗಿ ಹೊಂಡಿಕೊಂಡಿರುವದು.”⁶ ಇದರ ನಾಮಪದವು “ಅನೆನ್ಯೋನ್ಯತೆ” ಮತ್ತು “ಹಾಲುದಾರರು” ಎಂಬ ಯೋಜನೆಯನ್ನು ನಿಲಡುತ್ತದೆ.⁷ ನಹಕಾಲಿಗಳಾಗಿ ಹಾಲುತೆಗೆದುಕೊಳ್ಳುವ ಮುಖ್ಯಾರ್ಥವನ್ನು ಈ ಪದವು ಹೊಂದಿರುತ್ತದೆ. ನಾಮಾನ್ಯ ಬಿಕ್ಯತೆಯನ್ನು, ನಾಮಿಷ್ಯವನ್ನು ಮತ್ತು ನಹಕಾರವನ್ನು ತುಂಬಿರಬಡಿಸುತ್ತದೆ.

ಫಿಳಿಪ್ಪಿ ಸಭೆಯವರು ಹೊಲನ ಕಾರ್ಯಗಳಲ್ಲ ನಹಕಾಲಿಗಳಾಗಿದ್ದ ಅವಸಿಗಾಗಿ ಶ್ರಾಂಕಿಸುತ್ತಿದ್ದರು (1:19). ಹೇಗೂ, “ನುವಾರೆಯಲ್ಲ ಅವರ ಹಾಲುದಾರಕೆಯನ್ನು” ಕುಲತು ಮಾತನಾಡಿದನು (ನೋಡಿಲಿ 4:15). ಅವರು ಮಾಡಿದ ಅರ್ಥಿಕ ನಹಾಯಕಾಶಿ ಕೃತಜ್ಞನಾಗಿದ್ದನು. ಅರ್ಥಿಕ ಕೊರತೆಗಳನ್ನು “ಸಿಂಗಿನುವ” ಕುಲತಾಗಿ ಮಾತನಾಡುವಾಗ, “ಅನೆನ್ಯೋನ್ಯತೆ” ಎಂಬ ಪದವನ್ನು ಉಪಯೋಗಿಸಿದನು (2 ಕೊಲಂಫ 8; 9)ರಲ್ಲ, ಕೊಡುವದರ ಕುಲತು ಬಿನ್ನಾರವಾಗಿ ಜಿಜಿಸಿ “ಅನುರ್ಗಹ” (ಡಾನ). “ನಹಕಾರ” (ಅನೆನ್ಯೋನ್ಯತೆ) ಮತ್ತು “ಆದರಜಿ” ಎಂಬ ಪದಗಳನ್ನು ಉಪಯೋಗಿಸಿದ್ದಾನೆ (2 ಕೊಲಂಫ 8:4ನ್ನು ನೋಡಲಿ).

ಅವರಿಂದಿಂತ ನಾಮಾನ್ಯ ನಂಜಿಕೆಯಂದ ಫಿಳಿಪ್ಪಿಯವರು ತಮ್ಮಿಲ್ಲದಂತದ್ದನ್ನು ಹೊಲನೊಂದಿಗೆ ಹಂಜಿಕೊಂಡರು. ಅಧ್ಯಾತ್ಮ 4ರಲ್ಲ ಅಪ್ರೋನ್ತಲನು, “ಹಿಂದಿದ್ದರೂ ನಿಂತು ನನ್ನ ನಂಜಿಕೆಯಲ್ಲ ಹಾಲುಗಾರರಾಗಿದ್ದ ಒಳ್ಳೆಯದಾಯಿತು. ಇದಲ್ಲದೆ ಫಿಳಿಪ್ಪಿಯವರೇ, ನಾನು ಹೊಡಲು ನಿಮ್ಮಿಲ್ಲ ನುವಾರೆಯನ್ನು ನಾಲ ಮೆಕೆಡೊನ್ಯಾದಿಂದ ಹೊರಬು ಹೊಲದಾಗ ಕೊಡುವ ಕೊಳ್ಳುವ ಬಿಷಯದಲ್ಲ ನಿಮ್ಮ ಹೊರತು ಬೇರೆ ಯಾವ ನಭೇಗೂ

ನನಗೂ ನಂಬಂಥಿರಲ್ಲವಿಂದು ಸೀವು ಬಳ್ಳಿ. ನಾನು ಧೇಸೆಂಬಿಕದಜ್ಞಾಗಲೂ ಸೀವು ಒಂದೇರಡು ನಾಲ ನನ್ನ ಕೊರತೆಯನ್ನು ಸೀರಿಸುವದಕ್ಕೆ ಕೊಟ್ಟುಕಟ್ಟಿಸಿದ್ದಿರಲ್ಲ” (4:15, 16). ಹೊಲನಿಗೂ ಅವನ ಸಹಕರಿಗೂ ಲುದ್ಯಳ ತನ್ನ ಮನೆಯ ಬಾಗಿಲನ್ನು ತರೆಯುವದರ ಮೂಲಕ ಅವರ ಹಾಲುದಾರಿತೆಯು ಘೂರಂಭವಾಯಿತು. ಎಷ್ಟೆಲ್ಲಿಡೆತನು ರೋಮಾಪುರಕ್ಕೆ ದಾನಗಳನ್ನು ತರುವ ಮೂಲಕ ಅದು ಮುಂದುವರೆಯಿತು (4:10, 18).

ನಾನು ನಹ ಹಳೆಯ ಬಿಷಣಲಿಯಾಗಿದ್ದು, ಹೊಲನು ಫಿಳಿಪ್ಪಿಯವರ ಕುಲತಾಗಿ ಉಪಯೋಗಿಸದ ಹದಗಳಾದ: “ಆದರಣೆ ಹಾಲುದಾರಿಕೆ [“ಅನ್ವೇಣ್ಯತೆ”]; KJV] ಸುವಾರೆಯ ಅನ್ವೇಣ್ಯತೆ ಎಂಬವುಗಳನ್ನು ಇಷ್ಟಹಡುತ್ತೇನೆ.” ನಮ್ಮ ಕುಟುಂಬವು ಅನ್ವೇಣ್ಯತೆಯಾದಲ್ಲ ವಾಸಿಸುತ್ತಿರುವಾಗ, ಮೂರು ವರ್ಷಗಳಗೊಮ್ಮೆ US ನಂಧಿಸುತ್ತಿದ್ದೇವು. ನನಗೆ ಸಹಕಾಲಿಗಳಾಗಿದ್ದ ಸಭೆಯನ್ನು ನಂಧಿಸುತ್ತಿದ್ದೇವು ನಮ್ಮ ಕೆಲನದಲ್ಲ ಅವರು “ಅನ್ವೇಣ್ಯತೆಯನ್ನು” ತೋಲಿದ್ದಿಂದ ಅವರನ್ನು ವಂದಿಸುತ್ತಿದ್ದೇನು, ಅವರು ಮಾಡಿದ ಅರ್ಥಿಕ ಸಹಾಯಿದಿಂದ ಅವರು ನಹ ನಮ್ಮ ನೇವೆಯಲ್ಲ ಹಾಲುಗಾರರಾಗಿದ್ದರು.

ಕರ್ಗ

ಸರಹಜಗಳಲ್ಲಿರುವಾಗಲೂ ಹೊಲನು ನಂತೋಳವಾಗಿದ್ದನು. ಯಾಕಂದರೆ ಅವನು ಹಳೆಯದನ್ನು ನೆನಹಿಸಿಕೊಂಡು ದೇವಲಗೆ ಸೇನ್ಯಾತ್ರ ಮಾಡುತ್ತಿದ್ದನು. ಸೀವು ಮತ್ತು ನಾನು ನಮನುಂಬಾದ ಕಹಿಯಾದ ಘಟನೆಗಳನ್ನು ನೆನಹಿಸುತ್ತಾ ಸ್ತ್ರೀ - ಪುರಷರ ಬಿಷಯದಲ್ಲ ಮನಸ್ಯಾತ ಪಡಬಹುದು - ಅಥವ ಒಳೆಯ ನಂತೋಳಗಳನ್ನು ನೆನಹಿಸಿಕೊಂಡು ದೇವಲಗೆ ಸೇನ್ಯಾತ್ರವನ್ನು ಮಾಡಬಹುದು, ಮತ್ತು ನಂತೋಳವಾಗಿಯೂ ಇರಬಹುದು. ನನ್ನ ಬಜಯಲ್ಲ ನಂತೋಳದ ಅರ್ಥೆ ಎಂಬ ತಲೆಬರಹದ ಪುಸ್ತಕವಿತ್ತು⁸ ಅದರ ತಲೆಬರಹ ಅತಿರೇಖವಾಗಿದೆ ಎಂದು ಕೆಲವರು ಯೋಜಿಸಬಹುದು. ನಾವು ನಂತೋಳವಾಗಿರಬಹುದು, ಅಥವಾ ಇಲ್ಲದೆ ಇರಬಹುದು ಅದರೆ ಜೀವಿತವನ್ನು ಯಾವ ಧೃಷ್ಟಿಕೋನದಿಂದ ನೊಳಿತ್ತೇವೆ ಎಂಬ ಬಿಷಯವನ್ನು ಒಳಗೊಂಡಿರುವದು ಸತ್ಯವಾಗಿರುತ್ತದೆ. ಎಲ್ಲಾ ಬೀಲ್ಲರ್ ಬಿಲ್ಕಾಕ್ಸ್ ಎಂಬವರು ಅದನ್ನು “ಹಾಯಯ ಒಂದು ಜೊತೆ” ಎಂದು ಕರೆದಿದ್ದಾರೆ:

ಒಂದು ಹಡಗು ಪೂರ್ವಕ್ಕೂ ಮತ್ತೊಂದು ಹಣ್ಣಿಮತ್ತೂ ಜಲನುತ್ತದೆ.

ಅದನ್ನು ಒಂದೇ ಗಾಜಿಯ ಜಲನುವಂತೆ ಮಾಡುತ್ತದೆ.

ಅದನ್ನು ಒಂದು ಜೊತೆ ಹಾಯಯ ಮನ್ಯಾಡುತ್ತದೆ.

ಬಿನಃ ಜರುಗಾಜಿಯ ಅದನ್ನು ನಡೆಸುವದಿಲ್ಲ.

ಅದು ಚಾಗ್ರವನ್ನು ತೋಲಿಸುತ್ತದೆ.

ನಮ್ಮದ್ದು ಜರುಗಾಜಿಯ ನಮ್ಮದ್ದು ಮಾಗ್ರಾದ ಅದೃಷ್ಟವಾಗಿರುತ್ತದೆ.

ನಮ್ಮ ಜಿಬಿತದ ನಮ್ಮದ್ದುಯಾನವನ್ನು ಮಾಡುವಾಗ:

ನಮ್ಮ ಅರ್ಕಪು

ನಮ್ಮ ಗುಲಿಯನ್ನು ನಿರ್ಣಯಿಸುತ್ತದೆ,

ಬಿನಃನಮ್ಮ ಶಾಂತತೆ ಅಥವಾ ಕಷ್ಟಗಳಲ್ಲ.⁹

ದೇವರಲ್ಲ ಭರವನವ್ಯಾಳಿಪರಾಗಿ ಪರಾಮಾನಕಾಲವನ್ನು ದೃಷ್ಟಿಸೋಣ (1:6-8)

ನಂತರ

ಹೊಲನು ಭಾವೋಂದ್ದೇಗಳ್ವಳಿಪರಾಗಿ ಫಿಳಿಪ್ಪಿ ಕೈನ್ಯರ ಕುಲತು ಬರೆದನು, ಅದರಲ್ಲ ಒಂದು ಶ್ರೀತಿಯ ಬಾವವಾಗಿತ್ತು. ಅವರನ್ನು ಕುಲತು, “ಸಿಮ್ಮನ್ನು ನನ್ನ

ಹೃದಯದಲ್ಲಿಟ್ಟಕೊಂಡಿದ್ದೇನೆ” ಎಂದನು (ವರ್ಜನ 7). ಈ ವ್ಯಾಖ್ಯಾನದ ಕುಲತಾಗಿ ವಾರನ್ ಓ. ವೇಸ್‌ಸೈಂಯರು ಹೀಗೆ ಒಂಬಡಿಕೆಗೆ ನಂಬಂಧ ತಪ್ಪಿದ್ದನ್ನು ಬರೆದಿದ್ದಾರೆ:

ಹೀಗೆ ಒಂಬಡಿಕೆಯ ಯಾಜಕನು ವಿಶೇಷವಾದ ಅಂಗಿಯನ್ನು ಧರಿಸಿದ್ದನು, ಅದು ಅವನ ಹೃದಯದ ಬಳಿಯಿಂದ ಏಕೋದಾಗಿತ್ತು, ಅಲ್ಲಿ ಇನ್ನಾಯೆಲ್ಲೂ ರ 12 ಕುಲಗಳ ಹೆಸರುಗಳನ್ನು ಹೊಂದಿದ್ದ ಕಲ್ಲುಗಳದ್ದು. ಅವನು ದೇಹವನರನ್ನು ಶ್ರೀತಿಯಿಂದ ತನ್ನ ಎದೆಯ ಮೇಲೆ ಹೊಕ್ಕುಕೊಂಡಿದ್ದನು ಹೊಲನು ನಂತರ ಇದನ್ನೆ ಮಾಡಿದನು (ಬಿಂಬಿಜನ ಕಾಂಡ 28:15-29).¹⁰

ಹೊಲನು ಬರೆದು, “ತೀಕ್ಷ್ಣಯೀಂನುಭಿರುವಂಥ ಕಸಿಕರದಿಂದ ನಿಮ್ಮೆಲ್ಲಿಗೋಳಿಸ್ತರ ಎಷ್ಟ್ವೀ ಹಂಬಲನುತ್ತೇನೆ” (ವರ್ಜನ 8). ಗ್ರೀಕ್ “ಭಾಷೆಯ ಅನುವಾದ “ಬಿಶ್ವಾಸ” ಎಂಬುದಾಗಿ (KJVಯಲ್ಲ; “ಹಂಬಾಕೆ”) ಅದು ದೇಹದ ಒಳಭಾಗಗಳು ಅಂದರೆ “ಕರಳಿಗಳು”¹¹ ಆದಿವನಗಳಲ್ಲಿ ಈ ದೇಹ ಭಾಗಗಳನ್ನು ತೀವೆಮಾಡ ಮಾಲ ಎಂದು ಹಲಗಣಸಿದ್ದು.¹² ಹೊಲನು ಅವಲಗಾಗಿ “ಹಂಬಾಣಿಸಿದನು” ಅಂದರೆ ಅವನು ಅಂತರಾಳದಿಂದ ತನ್ನ ಭಾವನೆಗಳನ್ನು ತೋಡಿ ಹೊಂದಿದ್ದನು ಎಂಬುದಾಗಿ ಈ ದಿವನಗಳಲ್ಲಿ ನಾವು ಸಿನಗೋಳಿಸ್ತರ ಕಾತುರನಾಗಿದ್ದೇನೆ ಎಂದು ಹೇಳುತ್ತೇವೆ. ಅದು ತೀವೆಮಾಡಿತಲೂ ಹೇಜ್ಜಿನ ವ್ಯಾಖ್ಯಾನವಾಗಿರುತ್ತದೆ, ಹೇಗೂ ಅದು “ಯೀಂನು ತೀಕ್ಷ್ಣನೆ” ಮೆಚ್ಚಿಗೆಯ ವ್ಯಾಖ್ಯಾನವಾಗಿರುತ್ತದೆ. ಕರ್ತನ ನಡ್ಡಣದ ಶ್ರೀತಿಯಿಂದ, ಅರ್ಜೋನ್ಸುಲನು ಅವರನ್ನು ಶ್ರೀತಿಸಿದನು!¹³ ಅದ ಹೊರವಾದ ಭಾವನೆಯಾಗಿರೆ ಅದಕ್ಕೆ ದೇವರೇ ನಾಕ್ಕಿಯಾಗಿದ್ದನು.

ಅವನು ಭರವಸೆಯಿಂದ ತುಂಜದವನಾಗಿ, ತನ್ನ ನಹೋದರ ನಹೋದಲಿಯನ್ನು ನೆನಪುಮಾಡಿಕೊಂಡನು. ವರ್ಜನ ರೆಣ್ಣ, “ನಾನು ಈ ವಿಷಯದಲ್ಲಿ ಭರವಸೆಪುಳ್ಳ ವನಾಗಿ” ಅಂದರೆ, ಭರವಸೆಯನ್ನು ಎರಡನೆಯಿ ವಿಷಯವಾಗಿ ನನ್ನ ಹಾರದಲ್ಲಿ ತಿಳಿನುತ್ತೇನೆ: ಪರಮಾನವನನ್ನು ಭರವಸೆಯಿಂದ ನೋಡಿದರ ನಿಖಿತ ಹೊಲನು ಬೇಡಿಗಳಲ್ಲಿಯಾ ನಂತೋಜವಾಗಿದ್ದನು. ...

ಈ ವ್ಯಾಖ್ಯಾನವನ್ನು ಅಂತಿಮಗೊಳಿಸುವಾಗ, “ಭರವಸೆಯ” ಕುಲತಾಗಿ ತೆಲವು ಮಾತುಗಳನ್ನು ಹೇಳಲು ಇಷ್ಟಪಡುತ್ತೇನೆ. ಪತ್ರಿಕೆಯಲ್ಲ “ಭರವಸೆಯ” ಕುಲತಾದ ಅನೇಕ ವಿಷಯಗಳನ್ನು ನೋಡುತ್ತೇವೆ, ಅನಿಶ್ಚಿತತೆಯಿಂದ ತುಂಜದ ಲೋಕದಲ್ಲ, ಈ ವಿಷಯವು ಜೀತನಗೊಳಿಸುತ್ತದೆ. ಭರವಸೆಯ ಕುಲತಾದ ಬದು ಗ್ರೀಕ್ ಹದಗಳನ್ನು ಈ ಪತ್ರಿಕೆಯಲ್ಲಿ ತಿಳಿಸಲಾಗಿದೆ: ವರ್ಜನ 1:6ರೆಣ್ಣ “ಭರವಸೆ” ಎಂಬ ಅಂತ್ಯ ಹದವನ್ನು ಉಪಯೋಗಿಸಲಾಗಿದೆ; 1:14ರೆಣ್ಣ “ಬಿಶ್ವಾಸವಿಧಿ” 1:25ರೆಣ್ಣ, “ಅಲಿವಾಯತು” ಮತ್ತು 3:4ರೆಣ್ಣ, “ದೃಢಬಿಶ್ವಾಸ” ಎಂದು (ಎರಡು ನಾಲ್ಕಿ) ನಾಮವಿನಿಸಿಲಾಗಿದೆ. ಭರವಸೆಯ ಕುಲತಾಗಿ ನಮುತೋಲನ ಮಾಡುವುದು ಕಷ್ಟಕರವಾಗಿದೆ. ಅತಿ ಭರವಸಪುಳ್ಳವನು ಹಾನಿಯನ್ನು ಅಪಿಭಾರವನ್ನು ಹೊಂದಿದ್ದಾನೆ ಇನ್ನೊಂದು ಲೀತಿಯಲ್ಲಿ ಭರವಸವಿಲ್ಲದವನು ತನಗೆ ತಾನೇ ಹೈಲಿಯಾಗಿರುತ್ತಾನೆ.

ನನ್ನ ಹೇಳಕೆಯನ್ನು ಹೊಣೆ ಮಾಡುತ್ತೇನೆ: ಹೊಲನು ಭರವಸದಿಂದ ಇದ್ದ ಕಾರಣ ನಂತೋಜವಾಗಿದ್ದನು. ಅವನು ನ್ನ ಭರವಸವನ್ನು ಹೊಂದಿರದೆ, ದೇವರೆಣ್ಣ ಭರವಸಪುಳ್ಳವನಾಗಿದ್ದನು. ದೇವರು ಎಂಥವನಾಗಿರುವನು ಎಂದು ತಿಳಿದು ಭರವಸಪುಳ್ಳವನಾಗಿದ್ದನು: ಆತನು ನಮ್ಮೆಲ್ಲ ತೆಲನ ಮಾಡುತ್ತಾನೆ. “ನಾನು ಇದರೆಣ್ಣ ಭರವಸಪುಳ್ಳವನಾಗಿರುವದಲಿಂದ,” ಎಂಬ ನಂಗತಿಯನ್ನು ವಿವರಿಸಿ: “ಈ ಒಳೆ ತೆಲನವನ್ನು ನಿಮ್ಮೆಲ್ಲ ಹೈರಂಭಸಿದಾತನು ಅದನ್ನು ನಡಿಸಿಕೊಂಡು ಯೆಂನು ತೀಕ್ಷ್ಣನು ಬರುವ ದಿನದೇಶಗಾಗಿ ಸಿದ್ಧಿಗೆ ತರುವಸೆಂದು ನನಗೆ ಭರವಸಪುಂಯ.” ಮುಂದಿನ ಅಧ್ಯಾಯದಲ್ಲಿ, ಅಪ್ರೋಕ್ಷಲನು ಬರೆದು, “ದೇವರೇ ತನ್ನ ನುಜಿತ್ತವನ್ನು ನೆರವೆಲನಬೇಕೆಂದು ನಿಮ್ಮೆಲ್ಲ ಉದ್ದೇಶವನ್ನು

ತ್ಯಾತ್ವವನ್ನು ಉಂಟುಮಾಡುವವನಾಗಿದ್ದಾನೆ” (2:13). ದೇವರು ಕೈಸ್ತರಣ ಬಿಭಿಧವಾಗಿ ಕಾಯ್ದುಮಾಡುತ್ತಾನೆ: ತನ್ನ ವಾಕ್ಯದ ಮೂಲಕ ಕಾಯ್ದುಮಾಡುತ್ತಾನೆ (ಇತಿಯ 4:12). ಜೀವಿತದ ಫಲನಿಗಳ ಮೂಲಕ ಕಾಯ್ದುಮಾಡುತ್ತಾನೆ (ಯಾಕೋಬ 1:2, 3; ರೋಮಾತ್ಮರ 5:3-5). ಜನರ ಮೂಲಕ ನಷ್ಟಣಿ ಕಾಯ್ದುಮಾಡುತ್ತಾನೆ (ರೋಡಿಲ 2 ಕೆಲಿಂಫ 7:6). ತನ್ನ ಆತ್ಮನ ಮೂಲಕ ಕಾಯ್ದುಮಾಡುತ್ತಾನೆ, ದೀಕ್ಷಾನ್ವಾನ ಮಾಡಿಸಿಕೊಳ್ಳುವಾಗ ಆತ್ಮನ ವರಗಳನ್ನು ಕೈಸ್ತರು ಹಡೆಯುತ್ತಾರೆ (ಅಪ್ಪೋಸ್ಟಲರಕೃತ್ಯಗಳ 2:38; ನೋಡಿಲ ರೋಮಾತ್ಮರ 8:9, 26-28).

ಫಿಳಿಪ್ಪಿಯಿಳಿ ದೇವರು ಮಾಡಿದ ಕಾಯ್ದುವನ್ನು ಹೊಲನು ನೋಡಿದ್ದನು, ಮತ್ತು ದೇವರು ಪೂರ್ಣಮಾಡಿದ ಸರ್ಕಲ ಕಾಯ್ದೆಗಳಲ್ಲಿ ದೇವರಿಗೆ ಮಹಿಮೆಪುಂಬಾಯಿತು. ಪಜನ ರೆಣ್ಣ ದೇವರು ಫಿಳಿಪ್ಪಿ ನಭೆಗೆ ಗೌರವವನ್ನು ನೋಡಿದನು: “ದೇವರು ಅವರಣ್ಣ ಒಳ್ಳೆ ಕೆಲನವನ್ನು ಘೂರಂಜಸಿದ್ದನು.” ದೇವರು ಘೂರಂಜಸಿದ್ದನ್ನು ಆತನು ಪೂರ್ಣ ಮಾಡುವನು ಎಂಬ ಭರವನದಳಿದ್ದನು: ಒಳ್ಳೆ ಕೆಲನವನ್ನು ನಿಷ್ಟಣಿ ಘೂರಂಜಸಿದಾತನು ಅದನ್ನು ನಡಿಸಿಕೊಂಡ ಯೆಣು ಕೈಸ್ತನು ಬರುವ ದಿನದೊಳಗಾಗಿ ಸಿದ್ಧಿಗೆ ತರುವನು “ಸಿದ್ಧಿಗೆ” ಎಂಬುದು ಗ್ರೀಕ್ ಭಾಷೆಯ “ಪಲಪೂರ್ಣ” ಎಂಬ ಅರ್ಥವಾಗಿರುತ್ತದೆ.¹⁴ ಕೈಸ್ತನು “ದಿನ” ಅಂದರೆ ಕೈಸ್ತನು ಎರಡನೆಯ ಬರೋಣದ ದಿನವಾಗಿದೆ (1 ಫೆಬ್ರುವರಿ 5:2 ನೋಡಿ). ಫಿಳಿಪ್ಪಿ 3:20, 21ರಣ್ಣ ಆ ದಿನವನ್ನು ಬಿಶೇಷವಾದ ದಿನವೆಂದು ಹೊಲನು ಕರೆದಿರುವನು. ಫಿಳಿಪ್ಪಿಯವರಣ್ಣ ದೇವರು ತನ್ನ ಕಾಯ್ದುವನ್ನು ಮುಂದುವರಲಿಸಿದನು (ಇತರ ಕೈಸ್ತರಣ್ಣಯ), ಲೋಕವು ಇರುವವರಿಗೆ ದೇವರು ತನ್ನ ಉದ್ದೇಶವನ್ನು ಅವರಣ್ಣ ಕೆಡೆಲನುವನು ಎಂದು ತಿಳಿನಲಾಗಿದೆ.

ಬಹುಶಃ ನಾನು ಇದನ್ನು ನೋಲನುತ್ತೇನೆ, ದೇವರು ಕಾಯ್ದು ನಾಧಿನುವನು ಅಂದರೆ, ಕೈಸ್ತರು ಜಿದ್ದು ಹೋಗುವದಿಲ್ಲ ಎಂಬ ಅರ್ಥವಲ್ಲ. ಅರ್ಥಾಯ ಓರ ಅರ್ಥಾಯನದಳಿ ಈ ಬಿಷಯವನ್ನು ಆಳವಾಗಿ ಕಲ್ಪಿಸಿ. ನಾವು ಜೀಜಬಾರದು ಎಂದು ಹೊಲನು ಅನೇಕ ಅಭಿಪ್ರಾಯಗಳನ್ನು ನೋಡಿರುವನು: ದೇವರು ನಮಗೇಂಸ್ತರ ಜಿಂತಿಸಿ ನಷ್ಟಣಿ ಕಾಯ್ದುನಾಧಿನುತ್ತಾನೆ!

ದೇವರು ದೇವರೇ ಆಗಿರುವದಲಿಂದ ಹೊಲನು ಭರವಸದ ಕುಲತಾಗಿ ಮಾತನಾಡಿರುವನು (ಆತನೇಲ) ಫಿಳಿಪ್ಪಿಯ ಕೈಸ್ತರು ಎಂಥವರಾಗಿದ್ದರು ಎಂದು ಈ ಭರವಸಪು ನಾಜಿನುತ್ತದೆ. ದೇವರು ತನ್ನ ಕಾಯ್ದುವನ್ನು ನಾಧಿನಲು ಹಲಪೂರ್ಣರಾದ ಜನರನ್ನು ಹುಡುಕುವದಿಲ್ಲ. ಒಂದು ವೇಳೆ ಆ ಲೀಕಿಯಾದರೆ, ಅಂತಹ ಜನರು ದೋರಕುವದಿಲ್ಲ.¹⁵ ಆದರೆ ತನ್ನ ಕಾಯ್ದೆಕ್ಕೆ ಒಳಗಾಗುವವರನ್ನು ಹುಡುಕುತ್ತಾನೆ. ಫಿಳಿಪ್ಪಿಯವರ ಜೀವಿತದಲ್ಲಿ ದೇವರು ತನ್ನ ಕಾಯ್ದುವನ್ನು ನಾಧಿನುವನು ಎಂದು ಮಾತನಾಡಿದ ನಂತರ (1:6) ಅವನು, “ನಿಷ್ಟಣಿರ ಬಿಷಯದಳಿ ಈ ಅಭಿಪ್ರಾಯವುಳ್ಳವನಾಗಿರುವುದು ನಾಯಿವಾಗಿದೆ, ... ಯಾಕಂದರೆ ನನ್ನ ಸೆರೆಮನೆ ವಾಸದಲ್ಲಿ ಮತ್ತು ನುವಾತೆಯನ್ನು ಕಾಣಾಡುವದರಲ್ಲಿ, ಅವರು ದೇವರ ಕೃಹೆಯಿಲ್ಲ ಅವನೇಂದಿಗೆ ಹಾಲುಗಾರಾಗಿದ್ದರು” (ಪಜನ 7).

ತತ್ತವ ಕಾಯ್ದಾವು ಫಿಳಿಪ್ಪಿಯವರ ಜೀವಿತದಲ್ಲಿ ಸಿದ್ಧಿಗೆ ಬರಬೇಕಾಗಿದ್ದರೆ, ಅವರಣ್ಣ ಯಾವ ಯೋಗ್ಯತೆಗಳಾಗಿ? ತಿಳಿಗಿ ಹೊಲನು *koinonia*ಎಂಬ ಹದವನ್ನು (“ಹಾಲುಗಾರರು”) ಉಪಯೋಗಿಸಿ, ಅವರಣ್ಣ “ನಾಮನ್ಯವಾಗಿದ್ದು” ಮೂರು ಬಿಷಯಗಳನ್ನು ಅಂದರೆ: ಅವನೇಂಟಿಗಿದ್ದ ಅನೊಣ್ಯನ್ಯತೆ, ನುವಾತೆ, ಮತ್ತು ಕೃಹೆಯ ಕುಲತು ಬಿಳ್ಳೆಹಿಸಿದನು (ಪಜನ 7).

- ಹೊಲನೋಂದಿಗಿದ್ದ ಅನೊಣ್ಯನ್ಯತೆಯ ಕುಲತು, ಅವನು ಸೆರೆಮನೆಯಿಲ್ಲರು

ಈಗ, ಇತರರು ಅವನನ್ನು ತೊರೆದು ಜಟಿಂತೆ ಅವರು ಅವನನ್ನು ತೊರೆಯಾಲ್ಲ. (1:15.ಎ, 17; 2 ತಿಮೋಥಿ 1:8; 4:16ನ್ನು ನೋಡಿಲಿ). ಅವನಿಗೆ ಸಹಕರಿಸುವದರಿಳಿ ಮಂದಾದರು.

- ಅವನ ಸುವಾರ್ತೆಯಿಳಿದ್ದ ಅನೇಜ್ಯೇನ್ಯುತೆ ಕುಲತ್ತು, ಸುವಾರ್ತೆಗೆ ಬಿರೋಳದ ಉಂಟಾಗುವಾಗ ಅವನೊಂದಿಗೆ ಪ್ರತಿಭಾಗಿಸಿದರು. “ಪ್ರತಿಭಾಗನೆ” ಎಂಬ ಹದವನ್ನು ರಿಲ್ಕೆ ಭಾಷೆಯಿಲ್ಲ ವರದಿ 7ರಿಳಿ “ಪ್ರತಿಹಾದ”¹⁶ ಎಂದು, “ಮಾತನ ಜಜೆಂ” ಎಂಬುದಾಗಿ¹⁷ ಮತ್ತು ಪ್ರಶ್ನಿಗಳಿಗೆ ಉತ್ತರ ನಿಂಡುವ ದಾಣ ಎಂಬುದಾಗಿಯೂ ಇರುತ್ತದೆ. “ದೃಢಪದಿನು” ಎಂಬ ಶಿಳಪು “ಪ್ರತಿಹಾದನೆಯೆ” ಹದಕ್ಕೆ ಸಮಾನ ವಾಗಿದೆ. ಸುವಾರ್ತೆಗಾಗಿ ನಂಜಕೆಯಿಂದುಂಟಾಗುವ ಪ್ರತಿಹಾದನೆಯ ಬೋಧನೆ (ಅಪ್ರೋಸ್ತುಲರಕ್ಯೂರ್ತೆಗಳು 14:21, 22 ನೋಡಿಲಿ).
- “ಕೃಪೆಯಿಲ್ಲರವು” ಅನೇಜ್ಯೇನ್ಯುತೆಯ ಕುಲತ್ತು, ಹೊಲನು “ಕೃಪೆ” ಎಂಬ ಹದವನ್ನು ಉಪಯೋಗಿಸಿದನು (ದಯಿಗೆ ಹಾತುರಲ್ಲ) ಸರ್ಕಲ ಕಾರ್ಯಕ್ರಮ ಕೃಪೆಯೀ ಮಾಲ (ರೋಮಾತ್ತುರ 1:5): ಕೃಪೆಯಿಂದ ರಕ್ಷಿಸಲಿಟ್ಟಿದ್ದನು, ಕೃಪೆಯಿಂದ ಅಪ್ರೋಸ್ತುಲ ನಾಗಿದ್ದನು, ಕೃಪೆಯಿಂದ ಸೇವೆ ಮಾಡಿದನು. ಥಿಅಪ್ಪಿಯವರು ಸುವಾರ್ತೆಗಾಗಿ ಮತ್ತು ಹೊಲನಿಗೂ ಸಹಕರಿಸಿದ್ದಿಲಂದ, ಅವರೂ ಸಹ ಈ ಕೃಪೆಗೆ ಹಾತುರಾದರು.

ಫೀಲಿಪ್ಪಿಯವರಿಳ್ಳಿ ಹೊಲನು ಭರವಸೆಯಿಂದ ಇದಿಷ್ಟು ಅದ್ವಿತೀಯ. ಇನ್ನೇಜ್ಯುರ್ಲರಿಳ್ಳಿ ಭರವಸೆಯನ್ನು ಕೆಳಕೊಳ್ಳುವದು ಬೇಳೆರದ ಸಂಗತಿಯಾಗಿದೆ. ಅವನು ಬೇಳಿಗಿರಿಷಲ್ಲಿದ್ದರೂ ಸಂತೋಷವಾಗಿದ್ದನು ಇದಕ್ಕೆ ಕಾರಣ ಅವನಿಳಿದ್ದ ಭರವಸವೇ: ದೇವರಿಳಿ ಭರವಸ ಇಟ್ಟಿದ್ದನು - ಅವನಿಳಿಯಿ, ಇತರ ಕೈಪ್ರತ್ರಿರಿಳಿಯಿ ದೇವರು ತನ್ನ ಕಾರ್ಯವನ್ನು ಮುಂದುವರಿಸಬಹುದಾಗಿದ್ದನು.

ಕ್ರಿ

ನಮ್ಮ ಸುವಾಲುಗಳು ಯಾವುದೇ ಇರಲ, ನಾವು ದೇವರ ನಂಜಗನ್ತರಾದ ಮತ್ತೊಂದಿಗೆ ಗಿಡ್ದರೆ, ಆ ಸುವಾಲುಗಳನ್ನು ಏಕಾಂಗಿಗಳಾಗಿ ನಾವು ಎದುರಿಸುವದಿಲ್ಲ. ದೇವರು ಜೀವದಿಂದ ಇದ್ದು ನಮ್ಮೇಲ್ಲ ಕಾರ್ಯನಾಧಿನುತ್ತಾನೆ.¹⁸ “ನಮ್ಮೇಲ್ಲ ಕಾರ್ಯನಾಧಿನುವ ತನ್ನ ಶಕ್ತಿಯ ಪ್ರಕಾರ ನಾವು ಬೇಳೆದೆಕ್ಕಿಂತಲೂ ಯೋಜಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ದೇವರು ಶಕ್ತನಾಗಿದ್ದಾನೆ” (ಎಥನ 3:20) ಎಂದು ದೇವರ ಕುಲತ್ತು ವಿವರಿಸಿದ್ದಾನೆ. ದೇವರು ಪ್ರಾರಂಭಸಿದ್ದನ್ನು, ಆತನೇ ಸಿದ್ಧಿಗೆ ತರುವನು ಎಂಬುದನ್ನು ನಾವು ನೆನಪು ಮಾಡಿಕೊಳ್ಳು ಬೇಕು. “ಕಾರ್ಯನಾಧನೆಯ ನಡುವೆ ಇತನು ನಮ್ಮನ್ನು ಕೈ ಜಡುವದಿಲ್ಲ.”

ನಮ್ಮ ಜೀವಿತವನ್ನು ನಮ್ಮ ಸಮಸ್ಯೆಗಳನ್ನು ಆತನ ಬಜಿಗೆ ತಿರುಗಿಸುವುದೇ, ಸಂತೋಷದ “ರಹಸ್ಯವಾಗಿರುತ್ತದೆ.” ರಾತ್ರಿ ಹಗಲು ನಿರಂತರವಾಗಿ ತನ್ನ ವ್ಯವಹಾರದ ಬಗ್ಗೆ ಜಿಂತನಿತ್ವದ್ದ ಒಬ್ಬ ಮನುಷ್ಯನು ಒಂದು ರಾತ್ರಿ ತನ್ನ ಸಮಸ್ಯೆಯನ್ನು ಕರ್ತವಿಗೆ ಒಪ್ಪಿಸಿದನು. “ಇವೆಲ್ಲವು ನಿನ್ನದೆ” ಎಂದು ಕರ್ತವಿಗೆ ತಿಳಿಸಿದನು. ನಂತರ ಸಮಾಧಾನದಿಂದ ಅವನು ನಿದ್ರಿಸಲು ನಾಡ್ಯವಾಯತು. ನಂತರ, ಒಂದು ನಾಯಂಕಾಲ ಅವನ ವ್ಯವಹಾರಕ್ಕೆ ಬೆಂಕಿ ತಗ್ಗಾಡೆ ಎಂಬ ದೂರವಾಣಿ ಕರೆಯು ಬಂದಿತು. ಅವನು ತನ್ನ ಉಲಿಯುತ್ತಿದ್ದ ಕಟ್ಟಡದ ಬಜಿಗೆ ಬಂದು ಚೌಂವಾಗಿ ಧ್ವಣಿಸುತ್ತಿದ್ದನು. ಆಗ ಹತ್ತಿರಿಬಿದ್ದವರಿಗೆ ಆಜ್ಞಾಯಾವುಂಬಾಯತು. “ಅವನು ಅಷ್ಟು ಸಮಾಧಾನದಿಂದಿರುವದಕ್ಕೆ ಕಾಣಬೇನು ಎಂದು ಜನರು ಕೇಳಿದರು?” ಅವನು ಮುಗ್ಗಿಷ್ಟಿಗೆ “ನಾನು ಈ ಕಂಪನಿಯನ್ನು ಕರ್ತವಿಗೆ ಒಪ್ಪಿಸಿಬಿಟ್ಟೇನು ಅಂದನು.

ಅದನ್ನು ಸುಷ್ಟು ಸಿನಾರ್ ಮಾಡುವುದು ಅತನ ಜಿತ್ತಪಾಗಿದ್ದರೆ, ಅದು ಅತನ ವ್ಯವಹಾರ ವಾಗಿಯತ್ತದೆ.”¹⁹ ಇಂಥ ಶ್ರೀಕೃಷ್ಣಯೊಮ್ಮೆ ಹುಂಬತನವೆಂಬುದಾಗಿ ಕಾಣಬಹುದು, ಅದು ನಕಾರಣವೂ ಅಗಿರುವದಿಲ್ಲ. ಅದರೆ ಮನಸ್ಸು ನಮಾಧಾನದಿಂದ ಇರಬೇಕಾದರೆ, ಇಂಥ ಶ್ರೀಕೃಷ್ಣಯೊಮ್ಮೆ ಅಗ್ರಜ್ಯಪಾಗಿರುತ್ತದೆ. ಕಾಲ್ಯಾಂಶ ಶಿಂಡಿಗಳಾರವರು ಬರೇಯ, “ಭಯಾಬಿರುವಾಗ, ಒತ್ತಡಕ್ಕೆ ಒಳಗಾಗುವಾಗ ಮತ್ತು ಜಿಂಡಿಗಳಾಗುವಾಗ, ಒಬ್ಬನು ಸಿರಾತಂಕವಾಗಿ ಅವುಗಳನ್ನು ಎದುರಿನುವಂಥ ನಂಗತಿಯೇ ನಂತೋಷಕ್ಕೆ ಕಾರಣವಾಗಿದೆ ಎಂದು ನಾನು ತಿಂದಿದ್ದೇನೆ.” ತಮ್ಮ ಜೀವಿತದ ನಕಲವನ್ನು ದೇವರ ಹಸ್ತರಾಜಿಗೆ ಒಪ್ಪಿಸಿ ಇಡಿಬೇಕು.²⁰ “ಬೇಡಿಗಳಲ್ಲಿರುವ ಗಲ್ಲಾ” ನಂತೋಷಬಿರಬೇಕಾದಿದ್ದರೆ, ದೇವರ ಮೇಲನ ಭರವಸದಿಂದ ವರ್ತಮಾನವನ್ನು ನೋಡು.

ಭವಿಷ್ಯವನ್ನು ಪ್ರಾರ್ಥನೆಯ ಮೂಲಕ ಧೃತ್ಯಿಸಿ (1:9-11)

ನಂತರ

ಹೋಲನು ಹ್ಯಾಥನೆಯ ಮೂಲಕ ಭವಿಷ್ಯವನ್ನು ಧೃತ್ಯಿಸಿದ್ದಲಿಂದ, ಅವನ ಬೇಡಿಕೆ ಗಳಲ್ಲಿಯೂ ನಂತೋಷವಾಗಿದ್ದನು, ಮುಂದಿರುವಂಥ ಬಿಂಡಿಗಳನ್ನು ಅವನು ಅಲಕ್ಷಿಸಿಲ್ಲ;²¹ ಫಿಳಿಪ್ಪಿಯವರು ನಂಬಾಲನ್ನು ಎದುರಿನುವಳ್ಳ ಮುಂದಾಗಿದ್ದು ಅದಕ್ಕೆ ಹೋಲನ ಉತ್ತರವೇನು? ಜಿಂಡಿಯೇ? ಇಲ್ಲ, ಹ್ಯಾಥನೆಯೇ, ಅವನ ಉತ್ತರಾಗಿತ್ತು. ಫಿಳಿಪ್ಪಿಯವರು ಕರ್ತನಲ್ಲ ಹಲಹಕ್ಕೆತೆಗೆ ಬರಬೇಕೆಂದು ನಿರ್ದಿಷ್ಟವಾದ ಹ್ಯಾಥನೆಯನ್ನು ಮಾಡಿದ್ದನು.

ಮತ್ತು ನಾನು ದೇವರನ್ನು ಹ್ಯಾಥಿಸಿ²² - ನಿಮ್ಮ ಪ್ರೀತಿಯ ಹೆಣ್ಣುತ್ತಾ ಹ್ಯಾಥ ಜ್ಞಾನಿವೆಚೆಗಳಿಂದ ತಾಡಿ ಉತ್ತಮ ಕಾರ್ಯಗಳ ಯಾವವೆಂದು ನಿಂತು ಬಿಂಬಿಸುವರಾಗಬೇಕೆಂತಲೂ ಕ್ರಿಸ್ತನು ಬರುವ ದಿನದಲ್ಲ ನಿಂತು ಸರಳರಾಗಿಯೂ ನಿರ್ಮಾಲರಾಗಿಯೂ ಯೀಂನು ಕ್ರಿಸ್ತನ ಮೂಲಕವಾಗಿರುವ ಸುಸೀತಿಯೆಂಬ ಘಳಿದಿಂದ ತುಂಬಿದವರಾಗಿಯೂ ಕಾಣಿಸಿಕೊಂಡು ದೇವಲಿಗೆ ಘನತೆಯನ್ನು ನೋಡುತ್ತವನ್ನು ತರಬೇಕೆಂತಲೂ ಬೇಡಿಕೊಳ್ಳುತ್ತಿನೆ (ಪಜನಗಳ 9-11).

ಅವರು ಪ್ರೀತಿಯಲ್ಲಿ ಬೆಳೆಯ ಬೆಳೆಂಬುದು ಅವನ ಶ್ರಧೆಯ ಹ್ಯಾಥನೆಯಾಗಿತ್ತು; “ಮತ್ತು ನಾನು ದೇವರನ್ನು ಹ್ಯಾಥಿಸಿ ನಿಮ್ಮ ಪ್ರೀತಿಯ ಹೆಣ್ಣುತ್ತಾ ಇರಲ ಎಂದು ಹೇಳಿದ್ದಾನೆ.” “ಪ್ರೀತಿ” ಎಂಬುದು ರ್ಯಾಿಕ್ ಭಾಜಿಯಲ್ಲ ಅಗಾಜೆ ಎಂಬುದಾಗಿತ್ತು. “ಉತ್ತಮವಾದದ್ದನ್ನು ಬಯಸುವ ನಿನ್ನಾರ್ಥದ ಪ್ರೀತಿ” ಎಂಬುದಾಗಿದೆ. ಅಪ್ರೋಣಲನು ಈ ಬಿಂಡಿಯವನ್ನು ಒತ್ತಿ ಹೇಳಿದ್ದಾನೆ: ಅವರ ಪ್ರೀತಿಯು “ಹೆಜ್ಜಾಗಳೇ” ಮತ್ತು ಇನ್ನು “ಹೆಜ್ಜಾಗಳು” ನಂತರ “ಅತಿ ಹೆಜ್ಜಾಗಳು” ಎಂದು ಹ್ಯಾಥಿಸಿದ್ದಾನೆ. ಅವರ ಪ್ರೀತಿಯ ಸಮುದ್ರಯಾಗಿ ಹಲಯುವ ತೊರೆಯಂತಿರಾ ಎಂದು ಅಱಸಿದನು. ಅದು ಅಳತೆಯಲ್ಲಿಯೂ ಮತ್ತು ಬಲದಲ್ಲಿಯೂ ಹೆಣ್ಣುತ್ತಿರುತ್ತದೆ. ನಂತರ ಹೇಗೂ, ಪ್ರೀತಿಗೆ, ಮಾರ್ಗದರ್ಶನದ ಅಗಕ್ಕಬಿಡೆ. ಕರ್ತೋಣಗೆ ಬಾರದ ನದಿಯ ನಾಶಕರ ವಾದದ್ದಾಗಿದೆ.²³ ಹೃದಯ ಮತ್ತು ತಲೆಯ ನಮಾನವಾಗಿ ಕಾರ್ಯವಹಿಸಬೇಕು (ಮತ್ತಾಯ 22:37; ರೋಮಾತ್ಯಾರ 10:2). ಈ ಮೂಲಕ ಹೋಲನು ಹ್ಯಾಥನೆಯಲ್ಲಿ ಇನ್ನು ಎರಡು ಅಂಶಗಳನ್ನು ನೇರಿಸಿದ್ದಾನೆ.

ನಂತರ ಅವರು ಹ್ಯಾಥ ಜ್ಞಾನದಲ್ಲಿ ಬೆಳೆಯಬೆಳೆಂದು ಹ್ಯಾಥಿಸಿದನು NASBಯಲ್ಲ “ನರ್ತಜ್ಞಾನ” ಎಂಬುದಾಗಿದೆ. ಈ “ನರ್ತಜ್ಞಾನ” ಎಂಬ ವರ್ಯಾಖ್ಯಾನ ವನ್ನು ರ್ಯಾಿಕ್ ಹದದಲ್ಲಿರುವ (gnosis) ಎಂಬ ಹದದಲ್ಲಿರುವ “ಜ್ಞಾನ” ಎಂಬ ಹದಕ್ಕೆ ಅಳವಡಿಸಲಾಗಿದೆ. ಇದರ ಪ್ರಾರ್ಥಸ್ಥಿತಿ “ಮೇಲೆ” (epi) ಎಂಬುದಾಗಿದೆ. ಅದು ಅತಿಜ್ಞಾನವಲ್ಲ ಈ ಹದದರ್ಥ

“ప్రాణచాగి కింబాఅను,”²⁴ వ్యాపకచాద జ్ఞానవన్ను హోందుచదు CJBయల్ల “తిథుపజుకెయి ప్రాణ జ్ఞాన” ఎంబుదాగిదే హోలన ఆలోచనేయిల్లద్దు అక్కిఇక జ్ఞానద కులచ, అదు దేవర జ్ఞాన మత్తు ఆతన జిత్తువన్ను ఒళగొండిత్తు. ఒబ్బ మనుషున జిఎబితటల్ల దేవర వాక్యవన్ను ఆళచాగి ధ్యానిసుచదలంద ఈ జ్ఞానవన్ను అవను హడకోళ్ళబహుచ.

ఆదక్కే నబీహచవాద ముందిన శ్రూధనేయ అంశ: అవరు లుత్తుమ కాయిగభు యావచెందు బిపేజిసుచవరాగబేసెంతలు శ్రూధిసిదను: “నకల బిపేజదింద, అవరు లుత్తుమ కాయిగభు యావుదెందు బిపేజిసబేసిత్తు” ఇదరట్ల అనేఁక పదగభు ఒళగొండితుదే. “బిపేజిసెయీంబ” పదవన్ను పలతిఱానోణ. గ్రీకో భాషియ అనువాదదల్ల “బిపేజిసె” ఎంబ పదవన్ను “నక్కద పలజ్ఞాన, తిథుపజుకె”²⁵ ఎంబుదాగి అధ్యోనలాగిదే. NIVయల్ల “ఆళచాద పలజ్ఞాన” ఎంబుదాగిదే. ఒబ్బను “బిపేజిసుచవనాగిద్దరే” అవను వ్యాప్యానగభున్న అలతుకోళ్ళత్తునే. అదు పలిషష్టుతెయి సంకేతచాగిరుత్తుదే: “బందు జిక్క మగువు నాల్ను - కాలుగభుచ త్తుతియోందు జిఎబియన్ను నాయి ఎంబుదాగి తిథయబహుచు; ఆదరే మగువు బేందు దోఢ్డుదాగువాగి నాయిగూ మత్తు హనుబిగూ ఇయవ వ్యాప్యానవన్ను బిపేజిసెయింద తిథుకోళ్ళత్తుదే.”

థిలష్టైయ సభేయవరు ఇంథ ఒందు అక్కిఇక బిపేజిసెయిల్ల బేందుబేసెందు హోలను బయిసిదను. ఇప్పయి 5:14రట్ల గట్టయాద ఆకారపూ శ్రాయిస్తిగోణస్తర అందరే జ్ఞానేంద్రియగభున్న నాధనేయింద శిఖ్షిసికోండు ఇదు ఒళ్ళైయదు అదు తేట్టదు ఎంబ బేధవన్ను తిథిదవలిగోణస్తరచాగిదే. థిలష్టి 1:9, 10రట్ల ఈ బిధచాద బిపేజిసెయి కులతాగి బరేయలాగిదే. హోలన అభిలాశైయ కులతాగి NCVయల్ల, “నీపు తిథుపజుకెయన్ను మత్తు అలిబికెయన్ను ప్రీతి మలాలక హోందిరబేసు; నంతర నీపు ఒళ్ళైదర మత్తు తేట్టదర బిషయద వ్యాప్యానగభున్న బిపేజిసబహుచుదు.”

వజన 10రట్లయిద “నమ్ముతి” ఎంబ పదవు పలించ్చోళగాద బిషయద కులతు కేఁశుత్తుదే, అదు యథాధిచాద బిషయవాగిరుత్తుదే. కంటే ఒడంబిడికెయ గ్రీకో తజుంమేయిల్లయించు (సెష్ట్జియాయించు) పదవు “నమ్ముతి”; ఎంబ పదక్కే సంబంధవన్ను హోందిరుత్తుదే, కంబ్బిద చన్నువన్ను పలించ్చినుచదక్కే “నమ్ముతి” ఎంబ పదవన్ను అయియోగినలాగిదే (అదాకరణి జ్ఞానోణి 17:3రస్తు సోణదిల). నాపు ఎల్లరన్ను పలించ్చిసి తిథుకోళ్ళబేసు. త్తుతి బోధనేయన్ను మత్తు తీయిగభున్న పలించ్చిన బేసుకు. “వాక్కద పలించ్చు” మత్తు “అదర త్తుతిఫలద పలించ్చేగభు” ఎరడు త్తుముబి చాద పలతిఱలనేగభాగిరుత్తుదే (మాత్రాయ 7:16; రోమాపుర 12:2; 2 కోలంథ 2:9; 13:5; యాకోబు 1:22; 1 యోహానాన 4:1; త్తుకపనే 2:2). ఈ ఎల్లు బిషయగభున్న పలతిఱలనే మాడుచంఠదు జిక్క నాథనేయాగిరుచదిల్ల, అనేఁకరు లుత్తుమచాదద్దున్న మత్తు లుత్తుమచలద్దున్న తేట్టద్దున్న మత్తు ఒళ్ళైయదన్ను ప్రశిసికోళ్ళవ అప్పఁతెయన్ను హోందిరుచదల్ల.

కేఁగూ, అవర బిపేజిసెయన్ను పలిషష్టుతేగే నడెనబేసెందు ఆతిసిదను “అవరు లుత్తుమచాద కాయిగభున్న నమ్ముతినబేసెందు” కేఁశదను. (బ్రీ కేఁజదు నస్తుదు.) తజుంమేగొండ “అప్పుత్తుమ” ఎంబ పదవు (GK.: diaphero) “వ్యాప్యానగోండ సంగితయన్ను నాథజిసుత్తుదే.” 1:10 కిస్తులేయిల్ల, “అద్వితీయ” ఎంబ అంశవన్ను దృష్టికలనుత్తుదే: “అదు అద్వితీయవాగిరుచదలంద అదు

କ୍ରିୟକ୍ଷେ ଏଥିକାରଦୁ.” 4:8ର, ବଜଗେ ବରୁବାଗ ଅତ୍ୟନ୍ତମ ବିଷୟଗଳ କୁଳତାର ଅଦୁ “ନୁହିଗେ ଯୋଗ୍ୟବାଦଦ୍ୱୟ” ଏବୁଦାଗି କାଳଯତ୍ତେବେ. ବଜ୍ଞେଯଦନ୍ତ୍ଵ ବିଦେଶି ପିତାମହଙ୍କ ମାତ୍ର ପ୍ରମୁଖବାଗିରେ ଲୁତ୍ତମବାଦଦ୍ୱାନ୍ତ୍ବ ମତ୍ତୁ ଅତ୍ୟନ୍ତମବା ଦର୍ଶନ୍ତ୍ଵ ବିଦେଶି ପିତାମହଙ୍କପାଠଦ୍ୱୟ ପ୍ରମୁଖବାଗିଦେ - ଇନ୍ଦ୍ରାଂଦ ଅଧିକାରୀ, ଅଦୁ ନତ୍ୟବାଗିଯଙ୍କ “ଅତ୍ୟନ୍ତମବାଦଦ୍ୱୟ” ଏବୁଦାଗିଦେ. ନମ୍ବଯଦନ୍ତ୍ଵ ମତ୍ତୁ ଅକ୍ଷତେଯନ୍ତ୍ଵ ଲୁହଯୋଗିନ୍ଦ୍ରନିବ ବିଷୟଦର୍ତ୍ତ, ବଜ୍ଞେଯଦର ମତ୍ତୁ କେଣ୍ଟ୍ରାର କୁଳତ ନିଧାରଗଳନ୍ତ୍ଵ ମାତ୍ରଙ୍କ କଷ୍ଟକରବାଗିରୁତ୍ତେ, ବଜ୍ଞେଯଦର ମତ୍ତୁ ଲୁତ୍ତମବାଦ କାଗଜ ଅତ୍ୟନ୍ତମବାଦ ବିଷୟଗଳନ୍ତ୍ଵ ବିଦେଶିନ୍ଦ୍ରିକାଳୀନେ.

ಹಾಗೂ ಫಿಲ್ಮ್‌ಯಾರು ಕೈನ್ತ ಸದ್ಗಂಭೆ ಅಳವುದ್ದಿ ಹೊಂದಬೇಕೆಂದು ಹೊಲನು ತ್ರಾಧಿಸಿದನು: ಅದಲಿದ “ಅವರು ಸರಳರಾಗಿಯಾ ನಿಮ್ಮಲರಾಗಿಯಾ ಯೇಸು ಕೈನ್ತನ ದಿನದಲ್ಲ ಕಾಣಿಸಿ ಕೊಳ್ಳಬೇಕೆಂದು ತ್ರಾಧಿಸಿದನು.” “ನಿಮ್ಮಲ” ಎಂಬ ಅಂಗ್ಲ ಹಡವು ಲ್ಯಾಟಿನ್ ಭಾಷೆಯ ಏರಡು ಹಡಗಳನ್ನು ಕರ್ತೃತ್ವದಲ್ಲಿ ಪಾಠ, ಅದರ ಅಥವ್ಯಾ “ಇಲ್ಲದೆ ಇರುವದು” ಮತ್ತು ಸರೆ ಎಂಬ ಹಡದಢ್ಟ “ಮೇಲೆ” ಎಂಬುದಾಗಿ.

ଜାପାରୁ ମାରିଲା ମୁକ୍ତି ହେଲାନ୍ତିରାଙ୍ଗାନ୍ତିରା ଏବଂ କଲ୍ପନ ହଦରଗଳିମ୍ବୁ ମାରୁ ତ୍ରୈପଦପରିକରୁ ଅଧର ନାମୁଗଳିମ୍ବୁ ମୁଖ୍ୟମୁଖ୍ୟ ବଂଦୁ ବିଧିପାଦ ମେଣିଵିମ୍ବୁ ଲାହୋରୀରିମୁ ତ୍ରୈପଦରୁ; କେଲପୁ ହେଲାନ୍ତିରାଙ୍ଗାନ୍ତିରା ପରିକରୁ ତମ୍ଭୁଲ୍ଲାଦ୍ଵାରା ପଞ୍ଚଗଳୁ (ମେଣିବିଲ୍ଲାଦ) ଯୁଧାଧିରାହାଦଦ୍ଵୀଂଦୁ ହେଲାନ୍ତିରା କାଳିତ୍ରୈପଦରୁ; କାହିଁ ହଲାଶ୍ରୀତିଯିବିଦିଲୀ “ନିମ୍ରମାର” ଏବଂ ଅନ୍ତରୁ ହଦରପୁ ଲାହୋରିସିରିରକ୍ତରେ ଅଧରଫଳିନେବିନ୍ଦରେ ହେଲାନ୍ତିରାଙ୍ଗାନ୍ତିରା କରପଲାଦ ଅଧିକା “କହବିଲ୍ଲାଦିରୁହ” ନାମକ ଏବଂବୁଦ୍ଧାଗିରୁତ୍ତିରେ²⁶

ಮೂಲ ಹಾದರಿಲ್ಲರುವ ಈ ಜೀವಣಿಯ ಹಡವು ಸೀಡುವ ಶ್ರಾಫ್‌ಬಿಕ ಅಥವ
ವೇನೆಂದರೆ “ನೂಯ್ ಪ್ರಕಾಶದ ನ್ಯಾಯ ಸಿಂಗಾಯ್”²⁷ ಎಂಬುದಾಗಿರುತ್ತದೆ. ಕೆಲವು
ನಂಧಭಗ್ಗಳು ನನ್ನ ಕಟ್ಟು ಬಳಸುವ ವಸ್ತುಗಳ ಸಿಮ್ಲವಾಗಿರುತ್ತದೆಂದು ಅಲೋಚಿಸಿದ್ದೆ
ಅದನ್ನು ನೂಯ್ ಪ್ರಕಾಶಕ್ಕೆ ತರುವಾಗ ಅದರಿಲ್ಲರುವ ಎಲ್ಲಾ ಕೆಳಕನ್ನು ಕಾಣಬಹುದು.
“ನೂಯ್ ಪ್ರಕಾಶದಿಂದ ಹಲ್ಲಿಸ್ತಿತವಾಯಿತು” ಎಂಬುದು ಯಥಾರ್ಥವಾದ ನಂತರ
ಮತ್ತು ಅದರಿಂದ ಭರವಸಿಸಿದ್ದ ಇದಿಂದು ಆದುದಲಿಂದ ಅಂದ್ಗೆ ಮತ್ತು ರೀಲ್ಕೆ ಹಡವಾಗಿ
“ಕಹಿತನೆಂಬಿಲದ್” ಎಂಬ ಹಾದಿಬಿಕ ಅಥವಾ ಸೀಡುತ್ತದೆ.

“ಸಿಮುಲ” ಎಂಬ ಹಡಕ್ಕೆ ಹೊಲನು “ಸಿದೋಣಿ” ಎಂಬ ಹಡವನ್ನು ನೇರಿಸಿದ್ದಾರ್ಥ. “ಸಿದೋಣಿ” ಎಂದರೆ “ಪಲಪ್ರಾಣ” ಎಂಬರ್ಥವಿರುವದಿಲ್ಲ. ಒಂದು ಹೇಳಿ ಈ ರೀತಿಯ ದ್ವಾರೆ, ನಾವುಗಳ ಯಾರು ನಹ ಆ ಅರ್ಹತೆಯನ್ನು ಹೊಂದಲು ಯೋಜ್ಯರಾಗಿರುವದಿಲ್ಲ (ರೋಮಾತ್ಯಾ 3:23) ಮತ್ತು ಇತರಲಿಂದ “ದೂಷಿಸಲ್ಪಡು” ಎಂಬರ್ಥವಿರುವದಿಲ್ಲ. ಯೇಸು ಕ್ರಿಸ್ತನನ್ನು ಮತ್ತು ಅಪೋಸ್ತಲರನ್ನು ದೋಷಿಗಳಿಂದ ಕರಿದರು (ಪತ್ರಾಯ 27:12; ಅಪೋಸ್ತಲರಕ್ತತ್ಯಾಗಳ 24:2; 3 ಯೋಹಾನ 10). ನಾವು ನಲಯಾದ್ದಂತೆ ಜೀವಿಸ ಬೇಕು. ಗ್ರಿಕ್ ಭಾಷೆಯಲ್ಲ “ಸಿದೋಣಿ” ಎಂಬ ಹಡವನ್ನು (*aproskopos*) ತರ್జುಮೆಗೊಳಿಸಿ ಎಡಪ್ಪಾದು ಮತ್ತು ನಕರಾತ್ಮಕವಾಗಿ ಹೊದಲೇ ಜೊಡಿಸುವುದು²⁸ ಎಂಬುದಾಗಿದ್ದು ಅದರರ್ಥ “ಎಡಬಿ ಜಳಿದಂತೆ” ಎಂಬುದಾಗಿರುತ್ತದೆ. ನಮ್ಮ ಯೋಜ್ಯತೆಗೆ ಅನುಗುಣವಾಗಿ, ಎಡಬಿ ಜಳಿದೆ ಇಲವದು (ನಾವು, ದೃವ ಭಕ್ತಿಯ ಜೀವಿತವನ್ನು ಜೀವಿಸುವದು). (2 ಹೆಚ್ತೆ 1:10) ಮತ್ತು ಇತರರ ಕೊರತೆಗಳನ್ನು ಹಾಗೂ ಅವರ ಹಕ್ಕುಗಳನ್ನು ಹಲವುವರಾಗಿರಬೇಕು - ಈ ಜೀವಿತದ ಮೂಲಕವಾಗಿ ಇತರರ ಎಡಬಿ ಜಳಿದಂತೆ ಎಷ್ಟರವಿನಬೇಕು (1 ಕೆಲಿಂಧ

8:13; 1 ಯೋಹಾನ 2:10ನ್ನು ನೇಡಿಲಿ) ಸಿಮ್ಲಲ ಮತ್ತು ಸಿಥೋಂಜಿ ಎಂಬ ಪದಗಳು ಪರಸ್ಪರ ಅಭಿಸಂದರ್ಶಕನ್ನು ಹೊಂದಿರುತ್ತವೆ. ಹೊದಲನೆಯಿದು ಸದ್ಗುರುತ್ವ ಸಬಂಧಪಟ್ಟಿದ್ದರೆ ಎರಡನೆಯಿದು ನಮ್ಮ ವರ್ಚನಸ್ವಿನ ಬಗ್ಗೆ ನಂಬಂಧಪಟ್ಟಿರುತ್ತದೆ.

ಇವರಡು ಪ್ರಮುಖವಾದಪುರಿಗಳೇ ಥಿಳಿಸಿ ನಷ್ಟೇದರ ಮತ್ತು ನಷ್ಟೋದರಿಯರ ಕುಲತಾದ ಹೊಲನ ಅಂತಿಮ ಶ್ರಾಧೆನೇ ಏನೆಂದರೆ, “ಅವರು ನುಸಿತ ಎಂಬ ಫಲದಿಂದ” ಅಜವ್ಯಾದಿ ಹೊಂದಬೇಕಿತ್ತು “ಫಲ” ಎಂಬ ಪದವನ್ನು ಹೊನ ಒಡಂಬಿಕೆಯಿಲ್ಲ ವಿವಿಧ ರೂಪದಲ್ಲಿ ಉಪಯೋಗಿಸಲಾಗಿದೆ. ಕರ್ತನೆಯಂದಿನ ಜೀವಿತದ ಘಾಯೋಗಿಕವಾದ ಪರಿಣಾಮವಾಗಿರುತ್ತದೆ. ಶ್ರೀನೃತ ಕುಲತಾದ ಪರ್ಜನಸ್ವಿನ್ಯ ಇತರರೂ ನಹ ಗಮನಿಸಬಹುದು. “ದೇವರಾತ್ಮನಿಂದ ಉಂಬಾಗುವ ಫಲದೇನೆಂದರೆ, ಶ್ರೀತಿ, ಸಂತೋಷ, ಸಮಾದಾನ, ದೀಘಾಂಶಾಂತಿ ದಯಿ ಉಪಕಾರ ನಂಜಿಕೆ ನಾಮದ್ವಾರೆ ಈಮೆ ದಮೆ ಇಂಥಪುರಿಗಳೇ” (ಗ್ರಂಥ 5:22, 23). ಈ ಬಿಧಿವಾದ “ಫಲಗಳಿಂದ” ಅವರು “ತುಂಬಲ್ಪಡಬೇಕಂದು” ಹೊಲನು ಶ್ರಾಧಿಸಿದ್ದಾನು. ಫಲದಿಂದ ತುಂಬಿರುವ ಮರದ ಜಿತ್ರಣವು ಮನಸ್ಸಿಗೆ ಬಂತುದೆ. ಯೀನು ತನ್ನ ಶಿಕ್ಷಾರ್ಥಿ ತಿಜಿಸಿ, “ನೀವು ಬಹಳ ಫಲಕೊಡುವದಲಂದಲೇ ನನ್ನ ತಂದೆಗೆ ಮಹಿಮೆ ಉಂಬಾಗುವುದು; ಮತ್ತು ನೀವು ನನ್ನ ಶಿಕ್ಷಾರ್ಥಿ ಅಂದನು” (ಯೋಹಾನ 15:8; ಒತ್ತಿ ಹೇಳಿದ್ದ ನನ್ನದ್ದು).

“ನುಸಿತಿಯ ಫಲಗಳಿಂದ ನಾವು ಹೇಗೆ ತುಂಬಲ್ಪಡಬಹುದು?” ಆ ಫಲವು ಯೀನು ಶ್ರೀನೃತಿಂದ ಉಂಬಾಗುತ್ತದೆ. ಅದರಿಳ್ಳಿ ವೈಯಕ್ತಿಕ ಶ್ರಯಕ್ತಿನ್ನು ಒಳಗೊಂಡಿರುತ್ತದೆ, ದೈಹಿಕ ವಾದ ಫಲವನ್ನು ಹಡೆಯಲು ಶಾಲೀಲಕ ಯತ್ನವು ಅಗತ್ಯಬಿರುತ್ತದೆ. ಆತ್ಮೀಕ ಹಾಗೂ ಶಾಲೀಲಕ ಫಲಕ್ಕೆ ಶ್ರೀನೃತಿನೇ ಮೂಲವಾಗಿದ್ದಾನೆ. ಮರವಾಗಿಲ್ಲ ಅಥವಾ ದ್ರಾಕ್ಷ ಬಳ್ಳಿಯಾಗಿಲ್ಲ, ಫಲವನ್ನು ನೀಡುವಾಗ ಹೆಚ್ಚಿ ಶಬ್ದಮಾಡುವದಿಲ್ಲ ಎಂದು ಒಬ್ಬ ಬರಹಗಾರರು ತಿಳಿಸಿದ್ದಾರೆ. ಕರ್ತನು ನಮ್ಮ ಫಲಕ್ಕೆ ಕಾರಣಾಗಿದ್ದಾನೆ ಎಂಬ ಅಲಿವು ಉಂಬಾಗುವಾಗ, ನಮ್ಮಲ್ಲಿರುವ ಹೆಚ್ಚಿ ಮತ್ತು ನ್ಯಾಧಿಜಿಂತನೆಯನ್ನು ತ್ಯಜಿಸಿ ಜಡಬೇಕು. ಯೀನು ಹೇಳಿದಂತೆ, “ಒಬ್ಬನು ನನ್ನಲ್ಲಿಯೂ, ನಾನು ಅವನಿಳಿಯೂ ನೆಲೆಗೊಂಡಿದ್ದರೆಉವನೇ ಬಹಳ ಫಲಕೊಡುವನು” (ಯೋಹಾನ 15:10).

ನಾವು ಯಾತಕ್ಕಾಗಿ “ಫಲಗಳಿಂದ ತುಂಬಲ್ಪಡಬೇಕು”? ಇದಲಂದ “ದೇವರಿಗೆ ಘನತೆಯನ್ನು ಸೈನ್ಯತ್ವವನ್ನು ಉಂಟುಮಾಡಬೇಕು.” ನಾವು ಹೇಳುವಂಥದ್ದು ಮತ್ತು ಮಾಡುವಂಥದ್ದು ದೇವರಿಗೆ ಮಹಿಮೆಯನ್ನು ತರಬೇಕು, “ಅದರಂತೆ ನಿಮ್ಮ ಬೀಳಕು ಜಿನರ ಮುಂದೆ ಶ್ರಕಾಣಿನಲ್ಲಿ ಹಿಂಗಾದರೆ ಅವರು ನಿಮ್ಮ ಒಳ್ಳೆ ಶ್ರಿಯಿಗಳನ್ನು ನೋಡಿ ಪರಿಳೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು” (ಮತ್ತಾಯ 5:16). ಇದನ್ನು ಮಾಡುವದರ ಮೂಲಕ ನಾವು ಧನ್ಯರಾಗುತ್ತೇವೆ, ದೇವರನ್ನು ಮಹಿಮೆಹಡಿಸುವಂಥದ್ದು ಮನುಷ್ಯನ ಘನತೆಯನ್ನು ನಹ ಹೇಳಿಸುತ್ತದೆ.

ಕರ್ತನ

ವರ್ಜನ 10ಲಂದ 13ರವರೆಗಿನ ಕಾರ್ಯಗಳನ್ನು ಜೀವಿತಕ್ಕೆ ಅಂತಹ ವಿಧಿಗಳಿಗೆ ಇಲ್ಲವು ಕಷ್ಟಕರಲ್ಲ. ತ್ವರಿತವಾಗಿ ಕರ್ತನೆಯಂದಿಗೆ ಜೀವಿಸುವುದರ ಮೂಲಕ, ಭವಿಷ್ಯವನ್ನು ಭರವಸದಿಂದ ಎದುರಿನಬಹುದು. ತ್ವರಿತವಾಗಿ ನಂಗತಿಗಳಲ್ಲಿ ದೇವರನ್ನು ಮಹಿಮೆಹಡಿಸಬಹುದು.²⁹ ಹೇಗೆ, ಈ ಹಾತದ ಅಂತ್ಯದ ಭಾಗದಲ್ಲಿರುವ ವಿಷಯವನ್ನು ಒತ್ತಿ ಹೇಳುತ್ತೇನೆ: ದೇವರ ಶ್ರಾಧೆನೆಯಿಲ್ಲದ್ದದಲಂದ, ಹೊಲನು ಭವಿಷ್ಯವನ್ನು ಎದುರು ನೋಡುತ್ತಿದ್ದನು. ಅವನು ಕರ್ತನಿಂಜ್ಞ ಭರವಸದಿಂದ ಇದ್ದನು, ಶ್ರೀನೃತಿ ಹಿಂದಿರುಗುವಾಗ ನಕಲವೂ ನಾಗ್ಯಯ ನಮ್ಮತಗೊಳಿತ್ತಿತ್ತು (ವರ್ಜನಗಳ 6, 10), “ನಾವು ನಮ್ಮಲ್ಲಿ ಭರವಸಷ್ಟು

ಕೊಳ್ಳದ ಕರ್ತವನಿಗಳಿಗೆ ಭರವಸಬಿಡಬೇಕು ಎಂದು ಹೊಲನು ತಿಳಿದಿದ್ದನು” (2 ಕೋಲಿಂಥ 1:9). ಅವನು ತಿಮೋಥಿಗೆ ತಿಳಿಸಿ, “ನಾವು ಜೀವಪ್ರಭು ದೇವರ ಮೇಲೆ ನೀಲಿಸ್ತೇಯನ್ನಿಷ್ಟು ಕೊಂಡಿದ್ದೇವೆ” (1 ತಿಮೋಥಿ 4:10). “ನರಪತಿಗಳಿಗೆಯರವರಿಗೆ” ಇದಕ್ಕಿಂತಲೂ ಹೆಚ್ಚಿನ ಸಲಹೆಯು ನಷ್ಟಿಗೆಯರದಿಲ್ಲ. ಅವರು ತಮ್ಮ ಮೇಲನ ದೃಷ್ಟಿಯನ್ನು ತೇಗೆಯ ಆ ದೃಷ್ಟಿಯನ್ನು ದೇವರ ಮೇಲೆಯೇ ಕೇಂದ್ರಿಕಲಿಸಬೇಕು.

ಮುಶ್ಯಾಯ

ನಮ್ಮ ಕಳೆದು ಹೊಂದ ಕಾಲವನ್ನು ಅಪಕೀರ್ತಣೆಯಂದಲೂ ಅಥವಾ ಕೃತಜ್ಞತೆಯಂದಲೂ ದೃಷ್ಟಿಸಬಹುದು. ಪರ್ವತ ಮಾನವನ್ನು ಕಪಣಗಳಾಗಿ ಅಥವಾ ಭರವಸಪ್ರಭುವರಾಗಿ ಕಾಣಬಹುದು. ಭವಿಷ್ಯವನ್ನು ಭಯದಿಂದ ಅಥವಾ ಘ್ರಾಧನನೆಯಿಂದ ದೃಷ್ಟಿಸಬಹುದು. ನಮ್ಮ ಬಲದಿಂದ ಅಥವಾ ಕ್ರಿಸ್ತನ ಮತ್ತು ದೇವರ ಬಲದಳ ಅವಲಂಭನಬಹುದು. ಮೊದಲನೆಯ ಅಧ್ಯಾತ್ಮಿಕ ಅನಂತೋಽಂತಕ್ಕೆ ನಿಯಮಗಳಾಗಿದೆ. ಏರಡನೆಯದು ನಂತೋಽಂತ ನಿಯಮಗಳಾಗಿವೆ - ಏನೇ ಆದರೂ “ಬೇಡಿಗಳು” ನಮ್ಮನ್ನು ಬಂಧಿಸುತ್ತವೆ.

ಉಪಾಧಿಗಳು

¹ಇದು ನಾಮಾನ್ಯವಾದ ಮಾದರಿಯಾಗಿರುತ್ತದೆ. ನಿಮ್ಮ ಜೀವಿತಕ್ಕೂ ಓದಗರ ಜೀವಿತಕ್ಕೂ ಅಳವಡಿಸಿಕೊಳ್ಳಲಿ. ²ಫಿಲಿಪ್ಪಿ 1:3-11 “ಕೃತಜ್ಞತೆಯು” ಪ್ರಸ್ತುತವಾಗಿರುತ್ತದೆ. ವ್ಯಾಖ್ಯಾನವು ಕೃತಜ್ಞತೆಯಿಂದ ಘ್ರಾಧನಾಗುತ್ತದೆ. ಇದರಿಂದ ಹೆಚ್ಚಿನ ವಿಷಯಗಳು ನೀಲಿಸಲ್ಪಿಟ್ಟವೆ - ಎಂಬುದನ್ನು ನೋಡುತ್ತೇವೆ. ³ಇಲ್ಲ ಘ್ರಾಧನೆಯ ಘ್ರಾಧನ್ಯವೆಯನ್ನು ಗಮನಿಸಬಹುದು ಅದರ ಕುಲಾಗಿ ಇತರರು ತಿಳಿಯಲ. ⁴“ಹೊಲನು ತನ್ನ ಕುಟುಂಬಕ್ಕೆ ಬರದನು” ಅಂದರೆ ಫಿಲಿಪ್ಪಿ ನಭೆಯಲ್ಲ ನಮಸ್ಯಾಯು ಅತಿಯಾಗಿಲ್ಲಿದ್ದರೂ ಕೆಲವು ನಮಸ್ಯಾಗಳಿದ್ದವು ನಭೆಗಳು ಜನರಸ್ಯಾಗೋಂಡಿರುವದಲಂಂದ: ಅವ ರಾಯ ಹಲವೂಣರಲ್ಲ (ರೋಮಾತ್ತರ 3:23), ಯಾವುದೇ ನಭೆಯ ಹಲವೂಣವಾದದ್ದಲ್ಲ. ⁵“ಅದನ್ನು ಒತ್ತಿ ಹೆಚ್ಚಿಕೊಂಡು ನೀನು ಬಯಸಬಹುದು, ಒಮ್ಮೆ ಹೊಲನಿಗೆ ನಹಾಯ ನೀಡಿದ ನಂತರ ಅದನ್ನು ಅವರು ಹಿಂತೆಗೆದೊಂಡಿಲ್ಲ. ಹಲವು ನಲ ನಾವು ಒಳ್ಳಿಯ ಕೆಲಸಗಳನ್ನು ಘ್ರಾಧಂಜನು ತೇವೆ. ಅವರು ನಷ್ಟ ಹೂರ್ಯಾಸುವ ಮುನ್ನ ಅವರು ನಷ್ಟ ಜಟ್ಟಿತ್ವೆ (ನೋಡಿಲ ಪ್ರಕಟನೆ 3:2).

⁶The Analytical Greek Lexicon (London: Samuel Bagster & Sons, Ltd., 1971), 235.

⁷Ibid. ⁸Frank Minirth and Paul D. Meier, Happiness Is a Choice (Grand Rapids, Mich.: Baker Book House, 1978). ⁹Ella Wheeler Wilcox, “The Winds of Fate,” in The Best Loved Poems of the American People, comp. Hazel Felleman (Garden City, N.Y.: Garden City Books, 1967), 364. ¹⁰Warren W. Wiersbe, The Bible Exposition Commentary, vol. 2 (Wheaton, Ill.: Victor Books, 1989), 66.

¹¹Analytical Greek Lexicon, 373. ¹²ನಾನು ಹಾಸಿನುತ್ತಿರುವ ನ್ಯಾತದಳ, ಈ ದಿವಸಗಳ ನಕ ನಮಗೆ ಬೇಸಿಸರವಾದಾಗ “ಹೊಣ್ಣಿಯಿಳಿ ಜಿಗೀನಿಗಳೆ” ಅಥವಾ “ಹೊಣ್ಣಿಯಿಳಿ ಕೆಪ್ಪ ಅನುಭವ” ಎಂದು ಉಹಯೋಗಿಸಿನ್ನಿತ್ತಿವೆ. ¹³ನಷ್ಟ ಭಾಗದಲ್ಲಿರುವ ಯೋವನಷ್ಟರು “ಕರ್ತವ್ಯ ಪ್ರೀತಿಯಿಂದ ನಿಷ್ಟನ್ನು ತೀರುತ್ತಿದ್ದನೆ” ಎಂದು ಹಾಡುವರು. ಈ ಹಾಡುಗಳಿಂದ ನಿಮ್ಮ ಪ್ರೀತಕರಿನ್ನು ನಡಿಸಬಹುದು. ¹⁴Analytical Greek Lexicon, 162. ¹⁵ಮೇಲ ಹಾಣಿನ್ನು ಎಂಬ ಜಲನ ಜಿತಪು ನಿಮ್ಮವರಿಗೆ ಹಲವಿಯಿಬದ್ದರೆ, “ಮೇ ಲಹಾಣಿನ್ನಾಗಿ ಹಾಗೆ ನಾವು ಇರುವದಿಲ್ಲ” ಘ್ರಾಧನಾಗಿರುವ ಪೂರ್ಣರು ಎಂದು ಹೇಳಲಿ. ¹⁶ಕ್ರಿಸ್ತತ್ವದ ವಿರೋಧಿಗಳಿಗೆ ಉತ್ತರ ನೀಡುವ ಕಾರ್ಯಕ್ರಮ “ಅಪಿಹಾದನೆ” ಎಂದು ಕರೆಯುತ್ತಾರೆ. ಕ್ರಿಸ್ತನನಂಜಕೆಯಿಂದಲೂ ಕ್ರಿಸ್ತನಿಂದಲೂ ಬ್ಯಾಲಿನೆಲ್ಲ ಇಟ್ಟಿರುವ ಭರವಸದಿಂದಲೂ ತ್ವರಿತಾದಿನ ಬೇಕು. ¹⁷Analytical Greek Lexicon, 45. ¹⁸“ಅತನು ಇನ್ನೂ ನಷ್ಟಿಗೆ ಕಾರ್ಯನಾಧಿನ್ನತ್ವದಾಗಿನೆ” ಎಂಬ ಹಾಡನ್ನು ನಾನು ಇಟ್ಟಿರುತ್ತೇನೆ. ಅದನ್ನು ನೀವೂ ಹಾಡಬಹುದು. ¹⁹This illustration was adapted from Charles R. Swindoll, Laugh Again (Dallas: Word Publishing, 1992), 40-41. ²⁰Ibid., 41.

²¹ಹಕಕ್ರಂಗಿಗಳಾದ ಜಾರ್ಜ್ ಬಿಯ್ಲಿಯವರ್ ಹೆಚ್‌ಕೆ, “ನೀವು ನಕರಾತ್ಮಕವಾಗಿ ಭಿಷ್ಯವನ್ನು ಕಾಣಬಹುದು ಅಥವಾ ಮಂಜಾರಿಪದನ್ನು ಕಾಣಬಿಲಿ.” ²²ರ್ಲೆಕ್ ಭಾಷೆಯಲ್ಲಿನ “ಹ್ರಾಧನೆ” ಎಂಬ ಪದವು ಇತರೆ ಎಲ್ಲಾ ವಿಷಯಗಳನ್ನು ಅಂದರೆ ಕೃತಜ್ಞತೆ ಮತ್ತು ಸ್ವತಯನ್ನು ಹೊಂದಿರುತ್ತದೆ. ²³ನಿಮ್ಮ ಓದುಗಲಿಗೆ ಹಲಜಯವಿರುವ ದೃಷ್ಟಿಂತವನ್ನು ತಿಳಿಸಬಹುದು. ²⁴W. E. Vine, *The Expanded Vine's Expository Dictionary of New Testament Words*, ed. John R. Kohlenberger III with James A. Swanson (Minneapolis: Bethany House Publishers, 1984), 629. (Emphasis mine.) ²⁵*Analytical Greek Lexicon*, 9. ²⁶James Burton Coffman, *Commentary on Galatians, Ephesians, Philippians, Colossians* (Austin, Tex.: Firm Foundation Publishing House, 1977), 265. ²⁷*Analytical Greek Lexicon*, 118. ²⁸Ibid., 49.